

ಅಂದರೆ ಕೀರೆ ದೇಶದ ರಾಜ ಏನೆಂದರೂ ಅದು ಯುಕ್ತವೇ, ಅಯುಕ್ತವೇ ಎನ್ನುವ ಜನ ಇರಬಾರದೇ ಎಂದು ಹೇಳುವಳು. ಅಷ್ಟೇ ಅಲ್ಲ ನಾಡಿನಲ್ಲಿರುವ ಜನರ ವ್ಯಕ್ತಿಗಳ ಎಂಥು? ಅದು ಅಡವಿಯ ಕ್ಷುರ ಮೃಗ ಜಂತುಗಳಿಂತ ಕಡೆಯಾದುದರೇ ಎಂಬ ಪ್ರಶ್ನೆಯೂ ಇದ್ದು ಈ ಪ್ರಸಂಗವನ್ನು ಲಕ್ಷ್ಯಿತ ಎಲ್ಲಿಗೆ ತಂದು ನಿಲ್ಲಿಸುತ್ತಾನೆದರೆ, ಆ ಫೋರ್ಮಾರಣ್ಡಲ್ ಮೂರ್ಖೆ ಬಿದ್ದ ಕೀರೆಯ ಸೇವೆಗ್ಗೆಯುವವೇ ಕಾಡುಪ್ರಾಣಿಗಳು ಎಂಬ ವಿವರವನ್ನು ಮನೋಜ್‌ವಾಗಿ ವಿವರಿಸುತ್ತಾನೆ. ಇದು ಕವಿಯ ಅಂತರಂಗದ ಮಾನವೀಯ ತುಡಿತವನ್ನು ನಿರೂಪಿಸುವ ಉತ್ತಮ ಭಾಗ.

ಪ್ರಾಣಿಗಳ ಅಂತರ್ಗತ ಕೃತಜ್ಞತಾ ಭಾವವನ್ನು ಲಕ್ಷ್ಯಿತ ತನ್ನದೇ ಅಂತರಂಗದ ಕರುಕೆ ಮತ್ತು ಅದ್ವಿತೀಯದೊಡನೆ ಈ ಜಗತ್ತಿನಲ್ಲಿ ಚಿವಜಂತುಗಳಲ್ಲ, ಚರಾಚರಗಳೆಲ್ಲ ಯಾರು ಯಾರಿಗಾದರೂ ಉಪಕಾರಿಯಾಗಬಹುದಂಬುದನ್ನು ಅಷ್ಟೇ ಸುಂದರ ತಭ್ಯಗಳಲ್ಲಿ ನಿರೂಪಿಸುತ್ತಾನೆ. ಅರಣ್ಯಮೋಳಿಗಿಳ್ಳ ಮೃಗ, ಪಕ್ಕಿ, ಹಂಸೆ, ಜಿಂಕೆ, ಗಳಿ, ಚಮರಿ ಅನೇ ಇವೆಲ್ಲವೂ ರಾಘವೇಶ್ವರನ ರಾಣಿ ದುಃಖಿ ಸಂತುಪ್ತೆಯಾಗಿರಲು ತಮ್ಮೀಡಾದ ಸಹಾಯ ಮಾಡಿದವೆಂಬ ವಿವರಗಳು ಮ್ಯಾದು ಮಥುರಭಾವದಲ್ಲಿ ಪುನರಾವರ್ತನೆಗೊಳ್ಳುತ್ತದೆ. ಬೀಳುವ ಗಾಳಿಯೂ ಗಂಗಾನದಿಯ ನೀರ ಹನಿಗಳನ್ನು ತಂದು ಕೀರೆಯ ಮುಖದ ಮೇಲೆ ಸಿಂಪಡಿತತೆ. ಮನುಷ್ಯರ ದೈಹಿಕ ಸಾಹಸಗಳು ಕ್ಷುಲ್ಲಕ, ಆತನಿಗೆ ಪ್ರಕೃತಿಯ ಆಶ್ರಯ, ನೇರವು ಆತ್ಮಾತಿಕ ಎನ್ನುವ ಉನ್ನತ ಭಾವ ನಿರೂಪಣೆಗೊಂಡಿರುವ ಪದ್ಯದಲ್ಲೇ ಉಪಕಾರ ಭಾವವೇ ಲೋಕದಲ್ಲಿ ದೋಷದೆಂಬ ಮಾತು ಬರುತ್ತದೆ.

ಸುರನದಿಯ ತೆ ತೆರೆಯ ನಡುಸಂದುವೆ ಬಿದ್ದಿದ್ದ  
ಬರಲಾರದಿದ್ದೋಡಂ ಮತ್ತೆ ಗಂಗೀಯೋಳಿ  
ದರ್ಫರಿಂದ ಗಂಧದಿ ಭಾರವಂ ಪೊರಲಾರದಿದ್ದೋಡಂ ಧರಣ ಸುತೆಯಿ |  
ವರಿತಾಪಮಂ ತರಹರಿಸದಿರಬಾರದಿಂದ ತರ  
ಹರದೊಳೊಯ್ಯಾಯ್ಯಾನ್ಯಾಸೆಂದು ಬೀಸಿಸು ಸುಖ  
ಸ್ವರೂಪವಾತಂ ಜಗಯಲುಪಕಾರಿಯಾದವಂ ತನ್ನನೋಽವಂ ನೋಽಣಿನೆ ||

★ ★ ★

ಜ್ಯೇಷ್ಠನಿ ಭಾರತವು ಜಾಲೀಗಿಂತಲೂ, ಚಂದಿಗಿಂತಲೂ, ಕೀರೆಗಿಂತಲೂ ಪ್ರತ್ಯೇಕವೇನಿಸುವ ಮತ್ತೊಂದು ಸ್ತ್ರೀಮುಖವನ್ನು ಹೇಳುತ್ತದೆ. ಅದು ಯಾಜಾಶ್ವವು ಪ್ರಮೀಳೆಯೆಂಬವೂ ಒಡೆತನದ ಸ್ತ್ರೀ ರಾಜ್ಯವನ್ನು ಪ್ರವೇಶಿಸುವುದು. ಪುರುಷರು ಬೇಕು. ಆದರೆ ಅವರೊಡನೆ ಸಂಯೋಗವಾದ ನಂತರ ಅವರು ಸಾಯಚೇಕು ಎಂಬುದು ಪ್ರಮೀಳಾ ರಾಜ್ಯದ ಸ್ತ್ರೀಯರ ನಿಯಮ. ಈಗಾಗಲೇ ಹೇಳಿದಂತೆ ಒಂದೊಂದೂ ಕಥನ ಎಲ್ಲಿಲ್ಲ ಯಾವಾವು ರೂಪ ಪಡೆದಕೊಳ್ಳುತ್ತದೆಂಬುದಕ್ಕೆ ಈ ಪ್ರಮೀಳೆಯರ ಕಥೆ ಮತ್ತೊಂದು ಉದಾಹರಣೆ. ಜನಪದ ಜಗತ್ತಿನಲ್ಲಿ ಈ ಕಥೆ ಇನ್ನೊಂದು ರೂಪದಲ್ಲಿದೆ. ಆ ಸ್ತ್ರೀಯರು ಪುರುಷರನ್ನು ಕೊಲ್ಲಲು ಹೋಗುವುದಿಲ್ಲ, ಬುದ್ಧಿಶಕ್ತಿಯನ್ನು ಪರಿಶೀಲಿಸುವವರು. ಹಾಗೆ ಅವನು ಜಾಣಿಸಿದರೆ ಒಟ್ಟಿ ಮದುವೆಯಾಗುವರು. ತಮ್ಮ ರಾಜ್ಯಕ್ಕೆ ತಿಳಿದೋ ತಿಳಿಯದೆಯೋ ಬಂದುಬಿಟ್ಟ ಪುರುಷವನ್ನು ಕುರಿತು ಲೀಲಾವತಿ-ಪದ್ಮಾವತಿ ರಾಣಿಯರೆಂಬುವರು, ‘ಲೇ ಸವೀರಾ ಉರ ಬಾಗಲಲ್ಲಿ ಯಾವಾದೋ ಬಂದು ಗಂಡು ಚಿಕ್ಕ ಸುಳಿದಂತೆ ಕಾಣುದೆ. ಹೊಗಿ ನೋಡಿಬಿಂದು ಅವನ ಸುಧಿ ಏನು ಅಂತ ತಂದೊಳಿಸಿ’ ಎನ್ನುವ ಆತ್ಮಪ್ರತ್ಯಾಯ ಗುಣವಳ್ಳುವರು. ಜ್ಯೇಷ್ಠನಿ ಮಹಿಳೆ ಸಂಸ್ಕಾರದಲ್ಲಿ ಹೇಳುವ ಮತ್ತು ಅದನ್ನು ಕನ್ನಡದಲ್ಲಿ ಹೇಳುವ ಲಕ್ಷ್ಯಿನ ಪ್ರಮೀಳೆಯರಾಗಲಿ, ಜನಪದರು ಹೇಳುವ ಲೀಲಾವತಿಯವರಂಥವರಾಗಲಿ, ಇವರೆಲ್ಲ ಜನ್ಮ ತಳೆದಧ್ವನಿ ಸಂಸ್ಕಾರದ